



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 27 | 9 ಅಕ್ಟೋಬರ್ 2024 | ಬುಧವಾರ | ಪುಟಗಳು : 8 | ಬೆಲೆ : 2/-

ರೆಪೋ ದರ ನಿರ್ಧರಿಸುವಾಗ ಆಹಾರ ಹಣದುಬ್ಬರ ಪಕ್ಕಕ್ಕಿಡುವುದು ಸರಿಯಲ್ಲ : ರಘುರಾಮ್ ರಾಜನ್

ಹೊಸದಿಲ್ಲಿ : ಬಡ್ಡಿದರಗಳನ್ನು ನಿಗದಿಪಡಿಸುವಾಗ ಆಹಾರ ಹಣದುಬ್ಬರವನ್ನು ಹೊರಗಿಡುವುದು ಸರಿಯಲ್ಲ. ಈ ಸಂಬಂಧ ಸಲಹೆಯನ್ನು ನಾನು ವಿರೋಧಿಸುತ್ತೇನೆ ಎಂದು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಬಡ್ಡಿ ದರ ನಿಗದಿಪಡಿಸುವಾಗ ಆಹಾರ ಹಣದುಬ್ಬರವನ್ನು ಹೊರಗಿಡಲು 2023-24ರ ಆರ್ಥಿಕ ಸಮೀಕ್ಷೆಯಲ್ಲಿ ನೀಡಲಾದ ಸಲಹೆಗಳ ಕುರಿತು ಕೇಳಿದ ಪ್ರಶ್ನೆಗೆ ರಾಜನ್ ಹೀಗೆ ಉತ್ತರಿಸಿದರು. ಆಹಾರ ಹಣದುಬ್ಬರವನ್ನು ಮುಖ್ಯ ಹಣದುಬ್ಬರದ ಬ್ಯಾಸ್ಕೆಟ್‌ನಿಂದ ಹೊರಗಿಟ್ಟು ಹಣದುಬ್ಬರ ಇಳಿಮುಖವಾಗಿದೆ ಎಂದು ಆರೋಪ ಹೇಳಿದರೆ, ಜನರು ಖಂಡಿತವಾಗಿಯೂ ನಂಬುವುದಿಲ್ಲ. ಬೆಲೆಗಳು ಆಕಾಶ ಮುಟ್ಟುತ್ತಿರುವುದರಿಂದ ಬಿಗಿಮುಷ್ಟಿ ಹಿಡಿದುಕೊಂಡು ಖರ್ಚು

2ನೇ ಪುಟಕ್ಕೆ...



ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme) ಯನ್ನು ಏರ್ಪಡಿಸಿರುವ ಕುರಿತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme) ಯನ್ನು ಪ್ರಾರಂಭಿಸಲಾಗಿದೆ.

ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 9ನೇ Batch ತರಬೇತಿಯನ್ನು ದಿನಾಂಕ : 21.10.2024 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 25.10.2024ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಊಟ-ತಿಂಡಿ, ವಸತಿ ಸೌಕರ್ಯ ಮತ್ತು ಉಪನ್ಯಾಸಕರ ವ್ಯವಸ್ಥೆ, ಹಿನ್ನೆಲೆಯ ಪತ್ರ, ತರಬೇತಿ ಪ್ರಮಾಣಪತ್ರ ಇತ್ಯಾದಿಗಳು ಒಳಗೊಂಡಿರುತ್ತದೆ. ಈ ಸದರಿ ತರಬೇತಿ ಶಿಬಿರಕ್ಕೆ ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಪ್ರತಿನಿಧಿಗೆ ರೂ.5,000/-ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5,900/- ಹಾಗೂ ವಸತಿ ವ್ಯವಸ್ಥೆ ಬೇಡವಾದರೆ ಪ್ರತಿ ಪ್ರತಿನಿಧಿಗೆ ರೂ.4500/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5310/- ಗಳನ್ನು ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಚೆಕ್ / ಡಿಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ : 16.10.2024ರೊಳಗಾಗಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಮಹಾಮಂಡಳದಲ್ಲಿ ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದಲ್ಲಿ ಸದರಿ ತರಬೇತಿಗೆ ನೋಂದಾಯಿಸಿದ ಪ್ರತಿನಿಧಿಗಳು ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.



3

ಎಂಸಿಬಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ : ರೂ.10.45 ಕೋಟಿ ನಿವ್ವಳ ಲಾಭ, ಶೇ.10 ಡಿವಿಡೆಂಡ್ ಘೋಷಣೆ



4

ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲ., : 54ನೇ ವಾರ್ಷಿಕ ಮಹಾನಭೆ



7

ನಿಮ್ಮ ಪ್ರಶ್ನೆ - ನಮ್ಮ ಉತ್ತರ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



**ರಾಜ್ಯದ ಎಲ್ಲೆಡೆ ಮುಂಗಾರು, ಹಿಂಗಾರು ಮಳೆ ಮಾರುತಗಳು
ಕೃಷಿಕರಲ್ಲಿ ಹಾಗೂ ಜನರಲ್ಲಿ ನೆಮ್ಮದಿಯ ಭಾವನೆ ಮೂಡಿಸಿವೆ**

2023 ರಲ್ಲಿ ಕೈಕೊಟ್ಟಿದ್ದ ಮಳೆ ಮಾರುತಗಳಿಂದ ಚಿಂತೆಯಲ್ಲಿ ಮುಳುಗಿದ್ದ ರಾಜ್ಯದ ಜನತೆಗೆ ಈ ವರ್ಷ ಭರ್ಜರಿ ಮಳೆಯು ಸಂತಸ ನೀಡಿದೆ. ಅದರಲ್ಲೂ ಮುಂಗಾರು ಮಳೆ 2024ರಲ್ಲಿ ಭರ್ಜರಿ ಮಳೆ ತರಿಸಲಿವೆ ಎಂದು ಹವಾಮಾನ ಇಲಾಖೆಯ ತಜ್ಞರು ಮಾಹಿತಿ ನೀಡಿದ್ದರು. ಅದರಂತೆ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿದ್ದು, ಎಲ್ಲ ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ. ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ತುಂಬಿದ ಕನ್ನಂಬಾಡಿ, ತುಂಗಭದ್ರ ಜಲಾಶಯಗಳಿಗೆ ಬಾಗಿ ನಾಡು ನೀಡಿದ್ದಾರೆ. ಅದರೂ ರಾಜ್ಯದ ಕೆಲವೆಡೆಗಳಲ್ಲಿ ಉತ್ತಮ ಮಳೆಯಾಗದೆ, ಕೆರೆ, ಕಟ್ಟಿಗಳು ಬರಿದಾಗಿರುವ ವರದಿಗಳಿದ್ದವು.

ಕಳೆದ ಸೆಪ್ಟೆಂಬರ್ ಅಂತ್ಯಕ್ಕೆ ಮುಂಗಾರು ಮುಗಿದು ಬೆಳೆಗಳು ಕಟಾವಿಗೆ ಬಂದಿರುವುದರಿಂದ ಕೆಲವೆಡೆ ಸುಗ್ಗಿ ಆರಂಭವಾಗಿವೆ. ಇದರೊಂದಿಗೆ ಹಿಂಗಾರು ಮಳೆಯೂ ಹದವಾಗಿ ಬೀಳುತ್ತಿರುವುದರಿಂದ ಹಂಗಾಮಿನ ಕೃಷಿ ಚಟುವಟಿಕೆ ಗರಿಗಡಿದೆ. ವಿವಿಧ ಜಿಲ್ಲೆಗಳಲ್ಲಿ ಕೃಷಿಕರು ಹೊಲ ಗದ್ದೆಗಳಲ್ಲಿ ನಾನಾ ರೀತಿಯ ಸ್ಥಳೀಯ ಬೆಳೆ ಕಾಳುಗಳ ಬಿತ್ತನೆ ಕಾರ್ಯ ಆರಂಭಿಸಿರುವುದು ನೆಮ್ಮದಿಯ ವಿಚಾರವಾಗಿದೆ. ಹಿಂಗಾರು ಮಳೆ ರಾಜ್ಯದ ಪ್ರಮುಖ ಬೆಳೆಯಾದ ಭತ್ತಕ್ಕೆ ಅನುಕೂಲ ಆಗಲಿದೆ. ಇದರ ಜತೆ ಮಳೆಯಾಶ್ರಿತ ರಾಗಿ ಬೆಳೆಗೂ ಹಾಗೂ ಈಗಾಗಲೇ ಬಿತ್ತನೆ ಮಾಡಿರುವ ಮೆಕ್ಕೆಜೋಳ, ಶೇಂಗಾಗೂ ಜತೆಯಲ್ಲಿ ಪ್ರಮುಖ ತೋಟಗಾರಿಕೆ ಬೆಳೆಯಾದ ಅಡಕಿ ಮತ್ತು ತೆಂಗಿಗೆ ಹೆಚ್ಚಿನ ಅನುಕೂಲ ಆಗಲಿರುವುದರಿಂದ ಈ ಬಾರಿ ಬೆಳೆ ಕಾಳುಗಳು ಸೇರಿ ವಿವಿಧ ರೀತಿಯ ಆಹಾರ ಧಾನ್ಯಗಳ ಮತ್ತು ಎಣ್ಣೆ ಕಾಳುಗಳ ಉತ್ತಮ ಇಳುವರಿ ನಿರೀಕ್ಷಿಸಬಹುದಾಗಿದೆ.

ಇದು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಈ ವರ್ಷ ದೇಶದ ಎಲ್ಲೆಡೆ ಮುಂಗಾರು, ಹಿಂಗಾರು ಮಳೆ ಮಾರುತಗಳು ಕೃಷಿಕರಲ್ಲಿ ನೆಮ್ಮದಿಯ ಭಾವನೆ ಮೂಡಿಸಿವೆ. ಉತ್ತಮ ಮಳೆಯಿಂದಾಗಿ ಆಹಾರ ಪದಾರ್ಥಗಳು ವಿಶೇಷವಾಗಿ ಹಣ್ಣು ತರಕಾರಿಗಳು ಮತ್ತು ಹಾಲಿನ ಬೆಲೆಗಳಲ್ಲಿ ಇಳಿಕೆಯಾಗುವ ಸಾಧ್ಯತೆ ಇರುವುದರಿಂದ, ಮುಂದಿನ ಒಂದೆರಡು ತಿಂಗಳಿನಲ್ಲಿ ಸಗಟು ಹಣದುಬ್ಬರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಆರ್‌ಬಿಎ ಗೌವರ್ನರ್ ಹೇಳಿದ್ದಾರೆ.

ಆದರೆ, ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು 2023-24ರ ಆರ್ಥಿಕ ಸಮೀಕ್ಷೆಯಲ್ಲಿ ಬಡ್ಡಿ ದರ ನಿಗದಿ ಮಾಡುವಾಗ ಆಹಾರ ಹಣದುಬ್ಬರ ದರವನ್ನು ಪರಿಗಣಿಸಬಾರದು. ಹಣಕಾಸು ನೀತಿಯು ಆಹಾರ ಪದಾರ್ಥಗಳ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದೇನಿದ್ದರೂ ಪೂರೈಕೆ ಒತ್ತಡದಿಂದ ನಿರ್ದೇಶಿಸಲ್ಪಡುತ್ತದೆ ಎಂದಿದ್ದರು. ಇದಕ್ಕೆ ಉತ್ತರಿಸಿರುವ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಬಡ್ಡಿ ದರಗಳನ್ನು ನಿಗದಿಪಡಿಸುವಾಗ ಆಹಾರ ಹಣದುಬ್ಬರವನ್ನು ಹೊರಗಿಡುವುದು ಸರಿಯಲ್ಲ. ಈ ಸಲಹೆಯನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಸ್ತುತ ಈ ವಾರ ನಡೆಯಲಿರುವ ಆರ್‌ಬಿಎ ಹಣಕಾಸು ನೀತಿ ಸಮಿತಿ, ಮಾರುಕಟ್ಟೆಯ ಈ ಎಲ್ಲ ಮಾಹಿತಿಗಳನ್ನು ಆಧರಿಸಿ ಬಡ್ಡಿ ದರದ ಬಗ್ಗೆ ಇಳಿಕೆಯ ನಿರ್ಣಯ ಕೈಗೊಳ್ಳಬಹುದಾಗಿದೆ. ಶುಭ ಸುದ್ದಿ ಸಿಗಲಿದೆ ಎಂದು ಆಶಿಸೋಣ.

» ಎಚ್.ಕೆ. ಪಾಟೀಲ

...1ನೇ ಪುಟದಿಂದ

ಮಾಡಬೇಕಾದ ಪರಿಸ್ಥಿತಿಯಲ್ಲಿರುವ ಜನರಿಗೆ ಆರ್‌ಬಿಎ ಮಾತಿನ ಮೇಲೆ ಕಿಂಚಿತ್ತೂ ನಂಬಿಕೆ ಇರುವುದಿಲ್ಲ ಎಂದು ದೃಢವಾಗಿ ಪ್ರತಿಪಾದಿಸಿದ್ದಾರೆ.

ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು 2023-24ರ ಆರ್ಥಿಕ ಸಮೀಕ್ಷೆಯಲ್ಲಿ ಬಡ್ಡಿ ದರ ನಿಗದಿ ಮಾಡುವಾಗ ಆಹಾರ ಹಣದುಬ್ಬರ ದರವನ್ನು ಪರಿಗಣಿಸಬಾರದು. ಹಣಕಾಸು ನೀತಿಯು ಆಹಾರ ಪದಾರ್ಥಗಳ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದೇನಿದ್ದರೂ ಪೂರೈಕೆ ಒತ್ತಡದಿಂದ ನಿರ್ದೇಶಿಸಲ್ಪಡುತ್ತದೆ ಎಂದಿದ್ದರು.

ಈಗ ಶಿಶುಗೋ ವಾಣಿಜ್ಯ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ರಾಜನ್, ಆಹಾರ ಹಣದುಬ್ಬರದ ಕುರಿತು ಈಗ ಚಾಲ್ತಿಯಲ್ಲಿರುವ ಬಲವಾದ ಪ್ರತಿಪಾದನೆಗಳಿಗೆ ಪ್ರತಿಯಾಗಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ.

ಪರಿಷ್ಕೃತ ನೀತಿಗೆ ಸಲಹೆ :

ಆಹಾರದ ಬೆಲೆಗಳ ಮೇಲೆ ಹಣಕಾಸು ನೀತಿಯು ಪರಿಣಾಮ ಬೀರಲು ಸಾಧ್ಯವಿಲ್ಲ ಎನ್ನುವುದು ಆರ್ಥಿಕ ಸಮೀಕ್ಷೆಯಲ್ಲಿನ ವಾದ. ಅಲ್ಪಾವಧಿಯನ್ನು ಅನುಲಕ್ಷಿಸಿ ಈ ಮಾತನ್ನು ಒಪ್ಪಬಹುದು.

ಆದರೆ ಆಹಾರದ ಬೆಲೆಗಳು ದೀರ್ಘಕಾಲದಲ್ಲಿ ಏರಿಕೆಯ ಸ್ಥಿತಿಯಲ್ಲೇ ಇದ್ದಾಗ ಬೇಡಿಕೆಗೆ ತಕ್ಕಂತೆ ಆಹಾರ ಉತ್ಪಾದನೆಗೆ ನಿರ್ಬಂಧಗಳಿವೆ ಎಂಬುದರ ಸೂಚಕವಾಗಿರುತ್ತದೆ. ಇದನ್ನು ಸಮತೋಲನ ಸ್ಥಿತಿಗೆ ತರಲು ಇತರ ಕ್ಷೇತ್ರಗಳಲ್ಲಿ ಹಣದುಬ್ಬರವನ್ನು ಕಡಿಮೆ ಮಾಡಬೇಕು. ಈ ಕಾರ್ಯವನ್ನು ಆರ್‌ಬಿಎ ಮಾಡಬಹುದು ಎಂದು ರಾಜನ್ ಸಲಹೆ ನೀಡಿದ್ದಾರೆ.

ಒಟ್ಟಾರೆ ಹಣದುಬ್ಬರದಲ್ಲಿ ಆಹಾರ ಪದಾರ್ಥಗಳ ಪಾಲು ಶೇ. 46ರಷ್ಟಿದೆ. ಚಿಲ್ಲರೆ ಹಣದುಬ್ಬರವು ಶೇ. 4ರ ಮಟ್ಟದಲ್ಲಿರಬೇಕು ಎಂಬ ಗುರಿಯನ್ನು ಆರ್‌ಬಿಎ ಹೊಂದಿದೆ.

ಹಣದುಬ್ಬರ ಮಾಪನದ ಇಂತಹ ಚೌಕಟ್ಟುಗಳನ್ನು 2016ರಲ್ಲಿ ರೂಪಿಸಲಾಗಿದೆ. ಇದನ್ನು ಪರಿಷ್ಕರಿಸಬೇಕು. ಆರ್‌ಬಿಎ ಸರಾಸರಿ ಬೆಲೆ ಮಟ್ಟವನ್ನು ಆಧರಿಸಿ ಗುರಿಯನ್ನು ನಿಗದಿಪಡಿಸಲು ಸಾಧ್ಯ, ಎಂದು ಅವರು ಸೂಚಿಸಿದ್ದಾರೆ.

ಎಂಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ : ರೂ.10.45 ಕೋಟಿ ನಿವ್ವಳ ಲಾಭ, ಶೇ.10 ಡಿವಿಡೆಂಡ್ ಘೋಷಣೆ



ಮಂಗಳೂರು : ಎಂ.ಸಿ.ಸಿ. ಬ್ಯಾಂಕಿನ ವಾರ್ಷಿಕ ಮಹಾಸಭೆಯು ದಿನಾಂಕ : 22.09.2024ರಂದು ಪೂರ್ವಾಹ್ನ 11 ಗಂಟೆಗೆ ಮಂಗಳೂರಿನ ಸಂತ ಆಲೋಶಿಯಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ (ಲೋಯಲಾ ಹಾಲ್) ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೋ, ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ ಮತ್ತು ನಿರ್ದೇಶಕ ಶ್ರೀ ಡೇವಿಡ್ ಡಿಸೋಜ ಇವರು ಜ್ಯೋತಿ ಬೆಳಗಿಸುವ ಮೂಲಕ ಸಭೆಯನ್ನು ಆರಂಭಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೋ, ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ, ಸದಸ್ಯರಾದ ಶ್ರೀ ಎಡ್ಮಂಡ್ ಫ್ರಾಂಕ್ (ಮಾಜಿ ಉಪಾಧ್ಯಕ್ಷರು ಎಂ.ಸಿ.ಸಿ. ಬ್ಯಾಂಕ್), ಬ್ಯಾಂಕಿನ ಸದಸ್ಯರಾದ ಶ್ರೀ ರೋನ್ ಬಂಟ್ವಾಳ್, ಶ್ರೀ ರೋಹನ್ ಮೊಂತೇರೊ, (ಮ್ಯಾನೇಜಿಂಗ್ ಡೈರೆಕ್ಟರ್, ರೋಹನ್ ಕಾರ್ಪೊರೇಶನ್) ಶ್ರೀ ಪಿಯುಸ್ ಎಲ್. ರೊಡ್ರಿಗಸ್ (ಮಾಜಿ ನಿರ್ದೇಶಕರು ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ) ಮತ್ತು ಲುವಿ ಪಿಂಟೊ (ಅಧ್ಯಕ್ಷರು, ಮಾಂಡ್ ಸೊಭಾಣ್) ಇವರು ಎಲ್ಲಾ ಸದಸ್ಯರ ಪರವಾಗಿ ಬ್ಯಾಂಕಿನ ಸಂಸ್ಥಾಪಕರಿಗೆ ಪುಷ್ಪಾಂಜಲಿ ಅರ್ಪಿಸುವ ಮೂಲಕ ಗೌರವಿಸಿದರು.

ಎಂ.ಸಿ.ಸಿ. ಬ್ಯಾಂಕ್ ಎಂದು ಪ್ರಖ್ಯಾತವಾಗಿರುವ ಮಂಗಳೂರು ಕಛೇರೀ

ಕೋ-ಆಪರೇಟಿವ್ ಬ್ಯಾಂಕ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ್ದು 2023-24ನೇ ವಿತ್ತೀಯ ವರ್ಷದಲ್ಲಿ ಶೇಕಡಾ 10% ಲಾಭಾಂಶ ಘೋಷಿಸಿರುತ್ತದೆ. ಜೊತೆಗೆ, ಬ್ಯಾಂಕ್ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ನಿವ್ವಳ ಲಾಭವು ರೂ.10.45 ಕೋಟಿಯಾಗಿರುತ್ತದೆ. ಇದು ಬ್ಯಾಂಕಿನ ಚರಿತ್ರೆಯಲ್ಲಿಯೇ ಅತ್ಯಂತ ಹೆಚ್ಚಿನ ಲಾಭ ಎಂದು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಹೇಳಿದರು. ಅವರು ಬ್ಯಾಂಕಿನ 106ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿರ್ದೇಶಕರಾದ ಶ್ರೀ ಅಂಡ್ರ್ಯೂ ಡಿಸೋಜ, ಜೋಸೆಫ್ ಎಮ್.ಅನಿಲ್ ಪತ್ರಾವೊ, ಡಾ|| ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್‌ರೊಯ್ ಕಿರಣ್ ಕ್ರಾಸ್ನೊ, ರೋಶನ್ ಡಿಸೋಜ, ಹೆರಾಲ್ಡ್ ಮೊಂತೇರೊ, ಜೆ. ಪಿ. ರೊಡ್ರಿಗಸ್, ವಿನೆಂಟ್ ಲಸ್ತಾದೊ, ಮೆಲ್ವಿನ್ ವಾಸ್, ಶ್ರೀಮತಿ ಐರಿನ್ ರೆಬೆಲ್ಲೊ, ಡಾ|| ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೊ, ಸುಶಾಂತ್ ಸಲ್ಯಾನ್ಟಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು.

ಮಹಾಪ್ರಬಂಧಕ ಸುನಿಲ್ ಮಿನೇಜಸ್ ಸ್ವಾಗತಿಸಿ, ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ನಿರೂಪಿಸಿದರು. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ವಂದಿಸಿದರು.

ದಿ ಗೌರ್ಮೆಂಟ್ ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕ್ : 104ನೇ ವಾರ್ಷಿಕ ಸರ್ವಸಾಮಾನ್ಯ ಸಭೆ



ದಿ. ಗೌರ್ಮೆಂಟ್ ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಧಾರವಾಡ ಇದರ 104 ನೇ ವಾರ್ಷಿಕ ಸರ್ವಸಾಮಾನ್ಯ ಸಭೆಯು ರವಿವಾರ ದಿನಾಂಕ 22/09/2024 ರಂದು ಮುಂಜಾನೆ 11-00 ಘಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕ, ಧಾರವಾಡ ಇದರ ಸಭಾ ಭವನದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಿ. ವಿ. ದಿನಮಣಿ ಇವರ ಅಧ್ಯಕ್ಷತೆಯಲ್ಲಿ ಅತ್ಯಂತ

ಯಶಸ್ವಿಯಾಗಿ ಜರುಗಿತು. ಹೊಲಿಕೋಟೆ ಪ್ರೌಢಶಾಲಾ ಮಕ್ಕಳು ಪ್ರಾರ್ಥನೆ ಮತ್ತು ಸ್ವಾಗತ ಗೀತೆಯನ್ನು ಹಾಡುವುದರ ಮೂಲಕ ಸಭೆಯನ್ನು ಆರಂಭಿಸಲಾಯಿತು. ಸದರಿ ಸಭೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕ, ಧಾರವಾಡ ಇದರ ಅಧ್ಯಕ್ಷರಾದ ಶ್ರೀ ಎಸ್. ಎಫ್. ಸಿದ್ದನಗೌಡರ ಇವರು ಉದ್ಘಾಟಿಸಿದರು. ಸಭೆಗೆ ಆಗಮಿಸಿದ ಸರ್ವ ಸದಸ್ಯರನ್ನು ಬ್ಯಾಂಕಿನ

ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿ., : 54ನೇ ವಾರ್ಷಿಕ ಮಹಾಸಭೆ



ಬೆಂಗಳೂರು : ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ಇದರ 2023-24ನೇ ಸಾಲಿನ 54ನೇ ವಾರ್ಷಿಕ ಮಹಾಸಭೆ ದಿನಾಂಕ : 22ನೇ ಸೆಪ್ಟೆಂಬರ್ 2024ರಂದು ಚಾಮರಾಜ ಕಲ್ಯಾಣ ಮಂದಿರ ಜಯನಗರ ಇಲ್ಲಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಡಾ: ಕೆ.ಎಂ. ರಂಗಧಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಸುಮಾರು 4 ಸಾವಿರಕ್ಕೂ ಹೆಚ್ಚಾಗಿ ಸದಸ್ಯರು ಭಾಗವಹಿಸಿದ್ದರು. ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದು, ಮಹಾಸಭೆಯ ಕಾರ್ಯಕಲಾಪಗಳನ್ನು ಮಂಡಿಸಿದರು.

ಸುಮಾರು 34 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಬ್ಯಾಂಕು ಪ್ರಸಕ್ತ 2023-24ನೇ ಸಾಲಿನಲ್ಲಿ 8.83 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿರುವುದಾಗಿ, ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ಬ್ಯಾಂಕನ್ನು 'ಎ' ವರ್ಗದಲ್ಲಿ ವರ್ಗೀಕರಿಸಲಾಗಿದೆ ಎಂದೂ, ಭಾರತೀಯ ರಿಸರ್ವ್ ಬ್ಯಾಂಕಿನ

ನಿರ್ದೇಶನಗಳ ರೀತ್ಯಾ ಎಲ್ಲಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಉತ್ತಮ ಪಟ್ಟಣ ಸಹಕಾರ ಬ್ಯಾಂಕ್ ಎಂದು ಗುರುತಿಸಲು ನಿಗದಿಪಡಿಸಿದ ಅನುತ್ಪಾದಕ ಆಸ್ತಿ-ನಿವ್ವಳ ಎನ್.ಪಿ.ಎ. ಶೇ.6ರೊಳಗೆ ಇರಬೇಕಿದ್ದು, ಪ್ರಸಕ್ತ 2023-24ನೇ ಸಾಲಿನ ಅಂತ್ಯಕ್ಕೆ ನಿವ್ವಳ ಎನ್.ಪಿ.ಎ. ಶೇ.3ರಷ್ಟು ಹೊಂದಿರುವುದಾಗಿ ಬ್ಯಾಂಕಿನ ಅಧ್ಯಕ್ಷರು ತಿಳಿಸಿದರು. ಹಾಗೆಯೇ 2023-24ನೇ ಸಾಲಿಗೆ ಶೇ.5ರಷ್ಟು ಡಿವಿಡೆಂಡ್ ಘೋಷಿಸಲಾಗಿರುವುದಾಗಿ ತಿಳಿಸಿದಾಗ ಸಭೆಯು ಒಪ್ಪಿಗೆಯನ್ನು ಸೂಚಿಸಿತು.

ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಡಿ.ಆರ್. ವಿಜಯಸಾರಥಿಯವರು ಮಾತನಾಡುತ್ತಾ ಬ್ಯಾಂಕು ಈಗಾಗಲೇ ಎರಡು ಸ್ವಂತ ಕಟ್ಟಡಗಳನ್ನು ಹೊಂದಿದ್ದು, ಮುಂಬರುವ ಸಾಲಿನಲ್ಲಿ ಎರಡು ಶಾಖೆಗಳಿಗೆ ಸ್ವಂತ ಕಟ್ಟಡಗಳನ್ನು ಹೊಂದಲು ಚಿಂತನೆ ನಡೆಸಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದೂ, ನಿವ್ವಳ ಎನ್.ಪಿ.ಎ ಪ್ರಮಾಣವನ್ನು ತೂನ್ಯ (0)ಕ್ಕೆ ತರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.



ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ : 118ನೇ ಸರ್ವಸದಸ್ಯರ ಮಹಾಸಭೆ

ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ 118ನೇ 2023-2024ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯು ಕರ್ನಾಟಕ ವಸ್ತು ಪ್ರದರ್ಶನದ ಆವರಣದಲ್ಲಿ ಜರುಗಿತು. ಅಧ್ಯಕ್ಷರಾದ ಶ್ರೀಮತಿ ಪಿ.ರಾಜೇಶ್ವರಿವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಪಿ.ಸವಿತಾ, ನಿರ್ದೇಶಕರುಗಳಾದ ಶ್ರೀ ಆರ್.

ರವಿಕುಮಾರ್, ಶ್ರೀ ಎಸ್.ಬಿ.ಎಂ. ಮಂಜು, ಶ್ರೀ ಜಿ. ಯೋಗೇಶ್, ಶ್ರೀ ಹೆಚ್. ಹರೀಶ್‌ಕುಮಾರ್, ಶ್ರೀ ಕೆ. ಉಮಾಶಂಕರ್, ಶ್ರೀ ಎಸ್. ಅರವಿಂದ, ಶ್ರೀ ಎ. ಮಂಚಪ್ಪ, ಶ್ರೀ ಎಂ. ರಾಮಕೃಷ್ಣ, ಶ್ರೀ ಸಿ. ರೇವಣ್ಣ, ಶ್ರೀ ಆರ್. ರವಿಕುಮಾರ್, ಶ್ರೀಮತಿ ಎಸ್. ಶಿಲ್ಪ, ಶ್ರೀ ಎಂ.ವೈ. ರಮೇಶ್‌ಗೌಡ, ಶ್ರೀ ಸಿ.ಎಸ್. ರಾಮಕೃಷ್ಣಯ್ಯ, ಮುಖ್ಯಕಾರ್ಯನಿವಹಣಾಧಿಕಾರಿ ಶ್ರೀ ಕೆ. ಹರ್ಷಿತ್‌ಗೌಡ ಅವರುಗಳು ಉಪಸ್ಥಿತರಿದ್ದರು.



ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ ನೆ., ಹುನಗುಂದ

63ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ಸಿಬ್ಬಂದಿಗಳ ನಿವೃತ್ತಿ ಬೀಳ್ಕೊಡುಗೆ ಸಮಾರಂಭ



ಬ್ಯಾಂಕು ಸೇವೆಯ 63ನೇ ವರ್ಷದ ಪ್ರಗತಿ ಪಥದಲ್ಲಿ ಸಾಗುತ್ತಿದ್ದು ಪ್ರಸಕ್ತ ಸಾಲಿನಲ್ಲಿ 3.01 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ ನೆ., ಹುನಗುಂದ ಇದರ ಅಧ್ಯಕ್ಷರಾದ ಶ್ರೀ ಶಿವಾನಂದ ಫಿ ಕಂಠಿ ಹೇಳಿದರು.

ದಿನಾಂಕ 15.09.2024 ರಂದು ಬೆಳಿಗ್ಗೆ 11:00 ಗಂಟೆಗೆ ಬ್ಯಾಂಕಿನ ನೂತನ ಕಟ್ಟಡ ಎ.ಪಿ.ಎಮ್.ಸಿ ಆವರಣ ಹುನಗುಂದದಲ್ಲಿ 63ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ಮಂಡಿಸಿ ಬ್ಯಾಂಕಿನ ಪ್ರಗತಿ ವಿವರಿಸಿದರು.

ಸಭೆಯ ವೇದಿಕೆಯ ಮೇಲೆ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಎಸ್ ಹೊಸೂರ ನಿರ್ದೇಶಕರಾದ ಶ್ರೀ ರವಿ ಎಮ್ ಹುಚನೂರ, ಶ್ರೀ ಬಸವರಾಜ ಬಿ ನಾಡಗೌಡರ, ಶ್ರೀ ಮಂಜುನಾಥ ಎನ್ ಆಲೂರ, ಶ್ರೀ ನೀಲಪ್ಪ ಎಫ್ ತಪೇಲಿ, ಶ್ರೀ ಮಲ್ಲಪ್ಪ ಎಮ್ ವೀರಾಪೂರ, ಶ್ರೀ ಮಹಾಂತೇಶ ಎಮ್ ಅವಾರಿ, ಶ್ರೀ ಶಶಿಕಾಂತ್ ಎಚ್ ಪಾಟೀಲ, ಶ್ರೀ ರಾಜಕುಮಾರ ಬಿ ಬಾದವಾಡಗಿ, ಶ್ರೀ ಸಂಗಣ್ಣ ಸಿ ಕಡಪಟ್ಟಿ, ಶ್ರೀ ಬಸವರಾಜ ಬಿ ಗದ್ದಿ, ಶ್ರೀ ತಿರುಪತಿ ಎಚ್ ಕುಪ್ಪಗಿ, ಶ್ರೀ ಎಸ್ ಎಚ್ ಬಲಕುಂದಿ, ಶ್ರೀಮತಿ ಲಕ್ಷ್ಮಿಬಾಯಿ ಎಮ್ ಮುಕ್ಕಣ್ಣವರ, ಶ್ರೀ ದೇವಣ್ಣ ಆರ್ ಡಂಬಳ, ಶ್ರೀಮತಿ ಎಸ್ ಎಸ್ ಗಂಜೀಹಾಳ ಹಾಗೂ ಶ್ರೀಮತಿ ಸುಜಾತಾ ಸಿ ನಾಗರಾಳ ವೃತ್ತಿಪರ ನಿರ್ದೇಶಕರಾದ ಶ್ರೀ ಸುರೇಶ ಎಚ್ ಚಿತ್ತರಗಿ ಹಾಗೂ



ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀಆರ್ ಎಫ್ ಬಸರಕೋಡ, ಶ್ರೀ ವಿನಯ ಕುಲಕರ್ಣಿ, ಶ್ರೀಮತಿ ಶೈಲಜಾ ಎಮ್ ದೇಸಾಯಿ ಇವರು ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಕರಾದ ಶ್ರೀ ಕೆ ಎಸ್ ಅಲದಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕಿನ ವಾರ್ಷಿಕ ವರದಿಯನ್ನು ಓದಿದರು. ಕೊನೆಯಲ್ಲಿ ನಿರ್ದೇಶಕ ರಾಜಕುಮಾರ ಬಾದವಾಡಗಿ ವಂದಿಸಿದರು.

ದಿನಾಂಕ 16.09.2024 ರಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಶಿವಾನಂದ ಫಿ ಕಂಠಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಂದ ಇತ್ತೀಚೆಗೆ ಶಾಖಾ ವ್ಯವಸ್ಥಾಪಕರಾಗಿ ನಿವೃತ್ತಿಗೊಂಡ ಶ್ರೀ ಫಿ ಎಸ್ ಕಿಚಡಿ ದಂಪತಿಗಳನ್ನು, ಶ್ರೀ ಎಸ್ ಎಸ್ ಶಿರೂರ ದಂಪತಿಗಳನ್ನು ಹಾಗೂ ಶ್ರೀ ಉಮೇಶ ಕೊಡ್ಲಿಮಠ ಇವರುಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ನಿರ್ದೇಶಕರಾದ ಶ್ರೀ ಎನ್.ಟಿ. ಕಾಖಂಡಕಿ ಇವರು ಸ್ವಾಗತಿಸಿದರು. ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಕಾಶಿನಾಥ ಎಚ್. ಇವರು ಸಭೆಯ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು. ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಎ.ಎ. ಕಬ್ಬೇರಳ್ಳಿ ಇವರು ಸಾಮಾನ್ಯ ಸಭೆಯ ನಡವಳಿಕೆಗಳನ್ನು ಮಂಡಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಿ.ಪಿ. ದಿನಮಣಿ ಇವರು ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು.

ವರದಿ ಸಾಲಿನ ಅಂತ್ಯಕ್ಕೆ ಬ್ಯಾಂಕು 3000 ಸದಸ್ಯರಿಂದ ರೂ. 2.90 ಕೋಟಿ ಶೇರು ಬಂಡವಾಳ, ರೂ. 33.25 ಕೋಟಿ ಶೇವಣಿ ಹೊಂದಿದ್ದು, ರೂ. 29.02 ಕೋಟಿ ಸಾಲ ವಿತರಣೆ ಮಾಡಿದೆ. ವರದಿ ಸಾಲಿನಲ್ಲಿ ಬ್ಯಾಂಕು ಸುಮಾರು ರೂ. 120 ಕೋಟಿಗೂ ಮೇಲ್ಪಟ್ಟು ವಾರ್ಷಿಕ ವಹಿವಾಟು ನಡೆಸಿರುತ್ತದೆ. ವರದಿ ಸಾಲಿನಲ್ಲಿ ಬ್ಯಾಂಕು ರೂ. 49.38 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕಿನ ಸದಸ್ಯರಿಗೆ ಶೇ. 6ರಷ್ಟು ಡಿವಿಡೆಂಡ್ ಘೋಷಿಸಲಾಯಿತು. ಇದೇ ಸಂದರ್ಭದಲ್ಲಿ ಸದಸ್ಯರ ಪ್ರತಿಭಾವಂತ 15 ಮಕ್ಕಳಿಗೆ ಹಾಗೂ 5 ಜನ ಶೇವಣಿದಾರರಿಗೆ

ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.

ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಕಾಶಿನಾಥ ಹವಳಪ್ಪ, ನಿರ್ದೇಶಕರಾದ ಶ್ರೀ ಎನ್.ಟಿ. ಕಾಖಂಡಕಿ, ಶ್ರೀ ಮಂಜುನಾಥ ಡಿ. ನಡುವಿನಮನಿ, ಶ್ರೀ ಬಸವರಾಜ ಎಫ್. ವಾಸನದ, ಶ್ರೀ ಎಂ.ಎಂ. ಮೊರಬ, ಶ್ರೀ ರಾಮಸ್ವಾಮಿ ಗರಗ, ಶ್ರೀ ಶಶಿಧರ ಕಂಬಾರ, ಶ್ರೀಮತಿ ಉಮಾ ಕೆ, ಶ್ರೀ ಗೋಪಾಲ ಸದರಲು, ಶ್ರೀ ವೀರಯ್ಯ ಕಂಬಿ, ಶ್ರೀ ಅಶೋಕ ವಾಲ್ಮೀಕಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕ, ಧಾರವಾಡ ಇದರ ಅಧ್ಯಕ್ಷರಾದ ಶ್ರೀ ಎಸ್.ಎಫ್. ಸಿದ್ದನಗೌಡರ, ಶ್ರೀ ಎಸ್. ರಾಮದುರ್ಗ, ಸಂಘದ ಪದಾಧಿಕಾರಿಗಳು, ಬ್ಯಾಂಕಿನ ಸಿ.ಇ.ಓ. ಶ್ರೀ ಫಿ.ಎ. ಕಬ್ಬೇರಳ್ಳಿ ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕರಾದ ಶ್ರೀ ಬಸವರಾಜ ವಾಸನದ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕೊನೆಯಲ್ಲಿ ಬ್ಯಾಂಕಿನ ಅಸಿಸ್ಟಂಟ್ ಮ್ಯಾನೇಜರರಾದ ಶ್ರೀ ಎನ್. ಜಿ. ಮೇಲಸರ್ಜಿ ವಂದಿಸಿದರು.

ಕರ್ನಾಟಕ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ನಾಲ ವಸೂಲಾತಿ ಕ್ರಮಗಳ ಕೈಪಿಡಿ (ದಾವಾ ಹೂಡುವ ಕ್ರಮ, ಅಮಲ್ಜಾರಿ ಕ್ರಮಗಳು ಮತ್ತು ಸಂಬಂಧಿಸಿದ ಎಲ್ಲಾ ಮಾದರಿ ನಮೂನೆಗಳ ಸಹಿತ)

► ಕೃಷ್ಣ ವಿ. ಗರಡೀಮನಿ, ಸಹಾಯಕ ಪ್ರಧಾನ ವ್ಯವಸ್ಥಾಪಕರು/ಮಾರಾಟಾಧಿಕಾರಿಗಳು,

ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್., ಸೌತ್ ಎಂಡ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20 (9880453464)

ಸಂಚಿಕೆಯುಂಟು

ಅಮಲ್ಜಾರಿ ಕ್ರಮಗಳು / ಅಮಲ್ ಜಾರಿ (Execution of Co-operative decrees)

11. ನೋಟೀಸ್ ಜಾರಿ, ಜಪ್ತಿ ಮತ್ತು ಮಾರಾಟದ ಭತ್ಯೆ, ವೆಚ್ಚಗಳು ಮತ್ತು ಮಾಡಲಾದ ಪಾವತಿಗಳ ರಸೀದಿಗಳು (ನಿಯಮ-40):

- ಈ ನಿಯಮಗಳ ಮೇರೆಗೆ ನೋಟೀಸ್ ಮತ್ತಿತರ ತಿಳುವಳಿಕೆ ಪತ್ರಗಳನ್ನು ಕೊಡಲು ನೇಮಿಸಲಾದ ವ್ಯಕ್ತಿಗಳು ವಸೂಲಾತಿ ಅಧಿಕಾರಿಯು ಕಾಲ ಕಾಲಕ್ಕೆ ನಿಗದಿಪಡಿಸಿದ ದರಗಳ ಮೇಲೆ ಭತ್ಯೆ ಪಡೆಯಲು ಅರ್ಹರಿರುತ್ತಾರೆ.
- ಚರಾಸ್ತಿ ಜಪ್ತಿ ಮತ್ತು ಮಾರಾಟ ಮಾಡುವುದಕ್ಕಾಗಿ ತಗುಲಿದ ಖರ್ಚು ವೆಚ್ಚಗಳು ಅಥವಾ ಸ್ಥಿರಾಸ್ತಿ ಜಪ್ತಿ ಮಾಡಿ ಮಾರಾಟ ಮಾಡಲು ತಗುಲಿದ ಖರ್ಚು ವೆಚ್ಚಗಳು ನಿಯಮ 34(1) ರ ಮೇರೆಗೆ ಡಿಕ್ರಿಧಾರಕನು ಠೇವಣಿಯಾಗಿ ಇಟ್ಟ ಮೊತ್ತಕ್ಕಿಂತ ಹೆಚ್ಚಾದರೆ ಹೆಚ್ಚಿನ ಹಣವನ್ನು ಮಾರಾಟ ಮಾಡಿ ಬಂದ ಹಣದಿಂದ ಅಥವಾ ತೀರ್ಪು ಸಾಲಗಾರನು ಕೊಟ್ಟ ಹಣದಿಂದ ವಜಾ ಮಾಡಿಕೊಂಡು ಉಳಿದ ಹಣವನ್ನು ಡಿಕ್ರಿಧಾರಕನಿಗೆ ಪಾವತಿ ಮಾಡಲು ಇಡತಕ್ಕದ್ದು.
- ಈ ಸಂಬಂಧ ಮಾರಾಟಾಧಿಕಾರಿ ಅಥವಾ ವಸೂಲಾಧಿಕಾರಿಯಿಂದ ಅಧಿಕಾರ ಹೊಂದಿದ ಅಧಿಕಾರಿಯಲ್ಲಿ ಅರ್ಜಿ ಹಾಕಿ ಅವರ ಸಹಿಯಿರುವ ಒಂದು ರಸೀದಿಯನ್ನು ಪಡೆಯಲು ಹಣವನ್ನು ಪಾವತಿ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ಹಕ್ಕುಳ್ಳವನಾಗಿರತಕ್ಕದ್ದು, ಮತ್ತು ಆ ರಸೀದಿಯಲ್ಲಿ ಸದರಿ ಹಣ ಪಾವತಿ ಮಾಡುವ ವ್ಯಕ್ತಿಯ ಹೆಸರು ಮತ್ತು ಯಾವ ಬಾಬಿನ ಸಂಬಂಧ ಹಣ ಪಾವತಿಯಾಗಿದೆಯೋ ಎಂಬ ವಿವರಗಳನ್ನು ಒಳಗೊಂಡಿರಬೇಕು.

12. ಜಪ್ತಿಯಾದ ಆಸ್ತಿಯ ಬಗ್ಗೆ ಇರುವ ಬೇಡಿಕೆಗಳ ತನಿಖೆ (ನಿಯಮ-41):

ಈ ನಿಯಮಗಳನ್ವಯ ಜಪ್ತಿ ಮಾಡಲಾದ ಯಾವುದೇ ಆಸ್ತಿಯ ಜಪ್ತಿಯ ಬಗ್ಗೆ ಆಕ್ಷೇಪಣೆ / ಹಕ್ಕು ಬೇಡಿಕೆಯು ಮಾಡಲ್ಪಟ್ಟಾಗ ಮಾರಾಟಾಧಿಕಾರಿಯವರೇ ಅಂತಹ ಆಕ್ಷೇಪಣೆಯನ್ನು ತನಿಖೆ ನಡೆಸತಕ್ಕದ್ದು, ಮತ್ತು ಆ ಆಕ್ಷೇಪಣೆಯನ್ನು ನಿರಾಕರಿಸುವ ಅಥವಾ ಒಪ್ಪುವ ಬಗ್ಗೆ ಒಂದು ಆದೇಶ ಮಾಡತಕ್ಕದ್ದು. ಆದರೆ ಮಾರಾಟಾಧಿಕಾರಿಯು ಆ ಆಕ್ಷೇಪಣೆ ಕ್ಷುಲ್ಲಕವಾಗಿದೆಯೆಂದು ಅಥವಾ ಮಾರಾಟದ ದಿನಾಂಕದಂದು ಅಥವಾ ಆನಂತರ ಮಾಡಲ್ಪಟ್ಟಿದೆಯೆಂದು ಅಭಿಪ್ರಾಯ ಪಟ್ಟರೆ ಆ ಆಕ್ಷೇಪಣೆಯ ಬಗ್ಗೆ ತನಿಖೆ ಮಾಡಲು ನಿರಾಕರಿಸಬಹುದು. ತನಿಖೆ ಮಾಡಿದ ಸಂದರ್ಭದಲ್ಲಿ ಒಂದು ಆಸ್ತಿಯ ಬೇರೆಯವರ ವಶದಲ್ಲಿ ಇದ್ದರೆ ಅವರಿಗೆ ಆಸ್ತಿಯಲ್ಲಿ ಹಕ್ಕು ಇದೆ ಅಥವಾ ಇಲ್ಲ ಎಂಬುದರ ಬಗ್ಗೆ ತೀರ್ಮಾನಿಸಿ ಪೂರ್ತಿ ಆಸ್ತಿ ಅಥವಾ ಭಾಗಶಃ ಆಸ್ತಿಯನ್ನು ಜಪ್ತಿಯಿಂದ ಬಿಡುಗಡೆ ಮಾಡಬಹುದು ಅಥವಾ ಅಂತಹ ತನಿಖೆಯ ನಂತರ ಅರ್ಜಿ ತಿರಸ್ಕರಿಸಬಹುದು.

ನ್ಯಾಯಾಲಯದ ತೀರ್ಪು :

- ಮಾರಾಟದ ದಿನಕ್ಕೆ ಮೊದಲು ತಕರಾರುಗಳು ಬಂದರೆ ಮಾರಾಟಾಧಿಕಾರಿಯು ತಕರಾರು ಅರ್ಜಿಯನ್ನು ವಿಚಾರಣೆ ನಿರ್ದಿಷ್ಟ ಆದೇಶ ಮಾಡಿದ ನಂತರವೇ ಮುಂದಿನ ಕ್ರಮ ಕೈಗೊಳ್ಳತಕ್ಕದ್ದು. (ಐಎಲ್‌ಆರ್-1990(2) ಕೆಎಆರ್-1660, ಐಎಲ್‌ಆರ್-1989(2) ಕೆಎಲ್‌ಜೆ534).
- ಸಿವಿಲ್ ನ್ಯಾಯಾಲಯದ ವ್ಯಾಪ್ತಿಯ ಹೊರತನ್ನು ಕಲಂ 70ಕ್ಕೆ ಮಾತ್ರ ಸೀಮಿತವಾಗಿದೆ. ಸದಸ್ಯನಲ್ಲದವನ ಬೇಡಿಕೆಯನ್ನು ಅವಾರ್ಡಿನ ಜಾರಿಯಲ್ಲಿ ಜಪ್ತಿ ಹಾಗೂ ಮಾರಾಟದ ವಿರುದ್ಧ ನಿಯಮ 41ರಡಿ ನಿರ್ಣಯ ಮಾಡಲಾಗದು. (ಜೋತಿಬಾಯಿಲಪ್ಪ ಜಾಧವ್ / ಹುಬ್ಬಳ್ಳಿ ಸಹಕಾರ ಹತ್ತಿ

ಮಾರಾಟ ಸಂಘ ನಿ., 1970 (2) ಎಂ.ಎಲ್.ಜೆ. 344)

13. ಮೊದಲಿನ ಮಾರಾಟದಲ್ಲಿ ಖರೀದಿದಾರನ ತಪ್ಪಿನಿಂದ ಮರು ಮಾರಾಟದಲ್ಲಿ ಆದ ನಷ್ಟ ಬರಿಸುವಕ್ರಮ (ನಿಯಮ-42):

- ನಿಯಮ 36 ಉಪ-ನಿಯಮ 1(ಕೆ) ಮೇರೆಗೆ ಅಥವಾ ನಿಯಮ 38 ಉಪನಿಯಮ 2(ಹೆಚ್)(ಕೆ) ಮೇರೆಗೆ ಖರೀದಿದಾರನ ತಪ್ಪಿನಿಂದ ನಡೆಸಲಾದ ಮರು ಮಾರಾಟದಲ್ಲಿ ಆದ ಬೆಲೆ ಮೊದಲನೇ ಮಾರಾಟದ ಬೆಲೆಗಿಂತ ಕಡಿಮೆಯಾದರೆ ಆ ಕಡಿಮೆಯಾದ ಹಣವನ್ನು ತಪ್ಪು ಮಾಡಿದ ಮೊದಲನೇ ಖರೀದಿದಾರರಿಂದ ವಸೂಲಿ ಮಾಡತಕ್ಕದ್ದು ಮತ್ತು ಹಾಗೆ ಹಕ್ಕುರತಕ್ಕದ್ದು.
- ಆದರೆ ಆ ಆಸ್ತಿಯ ಮರು ಮಾರಾಟದಲ್ಲಿ ಮೊದಲನೇ ಮಾರಾಟದ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟವಾದಲ್ಲಿ ಹೆಚ್ಚಾದ ಹಣದಲ್ಲಿ ತಪ್ಪಿತಸ್ಥ ಮೊದಲನೇ ಖರೀದಿದಾರನಿಗೆ ಯಾವುದೇ ಹಕ್ಕು ಇರತಕ್ಕದ್ದಲ್ಲ.

14. ಅಮಲ್ಜಾರಿಯಲ್ಲಿ ತರಲು ಮಾಡಿದ ಅರ್ಜಿಯನ್ನು ಡಿಕ್ರಿಧಾರಕನ ತಪ್ಪಿನಿಂದಾಗಿ ತಳ್ಳಿಹಾಕುವುದು (ನಿಯಮ-43):

ಯಾವುದೇ ಡಿಕ್ರಿಯನ್ನು ಅಮಲ್ಜಾರಿಯಲ್ಲಿ ತರಲು ಯಾವುದೇ ಆಸ್ತಿಯನ್ನು ಜಪ್ತಿ ಮಾಡಿದಾಗ ಡಿಕ್ರಿಧಾರಕನ ತಪ್ಪಿನಿಂದಾಗಿ ಮಾರಾಟಾಧಿಕಾರಿಯು ಅಥವಾ ವಸೂಲಾಧಿಕಾರಿಯು ಅಮಲ್ಜಾರಿ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ ವಸೂಲಾಧಿಕಾರಿಯು ಅಂತಹ ಅರ್ಜಿಯನ್ನು ತಳ್ಳಿಹಾಕತಕ್ಕದ್ದು.

15. ಅನೇಕ ಡಿಕ್ರಿಗಳನ್ವಯ ಹಕ್ಕು ಬೇಡಿಕೆಗಳಿದ್ದಲ್ಲಿ ಆಸ್ತಿಗಳ ಹಂಚಿಕೆ (ನಿಯಮ-44):

- ಒಂದಕ್ಕಿಂತ ಹೆಚ್ಚಿನ ಡಿಕ್ರಿಗಳನ್ವಯ ಹಕ್ಕು ಬೇಡಿಕೆಗಳು ಇರುವಾಗ ಆಸ್ತಿಯು ಈಗಾಗಲೇ ಜಪ್ತಿಗೆ ಒಳಪಟ್ಟಿದ್ದಲ್ಲಿ ಆ ಆಸ್ತಿಗೆ ಸಂಬಂಧಿಸಿದ ಹಕ್ಕು ಬೇಡಿಕೆಗಳನ್ನು ಮತ್ತು ಅದರ ಜಪ್ತಿಗೆ ಮಾಡಿಕೊಳ್ಳಲಾದ ಯಾವುದೇ ಆಕ್ಷೇಪಣೆಯನ್ನು ಇತ್ಯರ್ಥಗೊಳಿಸತಕ್ಕ ನ್ಯಾಯಾಲಯವು ಅತ್ಯುನ್ನತ ದರ್ಜೆಯ ನ್ಯಾಯಾಲಯವಾಗಿರತಕ್ಕದ್ದು. ಅಂತಹ ನ್ಯಾಯಾಲಯವು ಆಸ್ತಿಯನ್ನು ಪಡೆದುಕೊಳ್ಳಬೇಕು ಮತ್ತು ಮಾರಾಟ ಮಾಡಬೇಕು.
- ಮಾರಾಟಾಧಿಕಾರಿಯು ಆಸ್ತಿಗಳನ್ನು ವಶಪಡಿಸಿಕೊಂಡಿದ್ದಲ್ಲಿ ಅಥವಾ ಅವರ ವಶಕ್ಕೆ ಬರುವ ಮೊದಲು ಅದೇ ತೀರ್ಪು ಸಾಲಗಾರನ ವಿರುದ್ಧ ಇರುವ ಅನೇಕ ಡಿಕ್ರಿಗಳ ಅಮಲ್ಜಾರಿ ಅರ್ಜಿಗಳನ್ವಯ ಬೇಡಿಕೆಯ ನೋಟೀಸ್ ಗಳು ಬಂದಿದ್ದಲ್ಲಿ ಮಾರಾಟಾಧಿಕಾರಿಯು ವಸೂಲಿ ವೆಚ್ಚವನ್ನು ವಜಾ ಮಾಡಿದ ನಂತರ ಉಳಿಯುವ ಹಣವನ್ನು ಅಂತಹ ಎಲ್ಲಾ ಡಿಕ್ರಿಧಾರಕರಲ್ಲಿ ಪ್ರಮಾಣಕ್ಕನುಗುಣವಾಗಿ ಸಿ.ಪಿ.ಸಿ.1908ರ ಕಲಂ 73ರಲ್ಲಿ ತಿಳಿಸಿರುವಂತೆ ಹಂಚತಕ್ಕದ್ದು.

16. ತೀರ್ಪು ಸಾಲಗಾರನ ಮರಣಹೊಂದಿದ್ದಲ್ಲಿ ಅವನ ಕಾನೂನಬದ್ಧ ಪ್ರತಿನಿಧಿಯ ವಿರುದ್ಧ ಅಮಲ್ಜಾರಿ (ನಿಯಮ-45):

- ಯಾವುದೇ ತೀರ್ಪು ಸಾಲಗಾರನು ಡಿಕ್ರಿಯ ಹಣವು ಪೂರ್ತಿಯಾಗಿ ಸಂದಾಯವಾಗುವ ಮುನ್ನವೇ ಮರಣಹೊಂದಿದರೆ, ಮೃತನ ಕಾನೂನು ಬದ್ಧ ಪ್ರತಿನಿಧಿಗಳ ವಿರುದ್ಧ ಅಮಲ್ಜಾರಿ ಕ್ರಮ ಕೈಗೊಳ್ಳಲು ವಸೂಲಾಧಿಕಾರಿಗೆ ಡಿಕ್ರಿಧಾರನು ನಿಯಮ 34 ಉಪನಿಯಮ(1) ರನ್ವಯ ಅರ್ಜಿಯನ್ನು ಮಾಡಬಹುದು ಅಥವಾ ಈಗಾಗಲೇ ಕೊಟ್ಟ ಅರ್ಜಿಯನ್ನು ಮುಂದುವರಿಸಬಹುದು. ಆನಂತರ ಅಮಲ್ಜಾರಿ ಕ್ರಮವು ತೀರ್ಪು ಸಾಲಗಾರನಿಗೆ ಹೇಗೆ ಅನ್ವಯವಾಗುವುದೋ ಹಾಗೆಯೇ ಕಾನೂನು ಬದ್ಧ

ಮುಂದಿನ ಸಂಚಿಕೆಗೆ...

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಬ್ಯಾಂಕಿನ ಆಸ್ತಿ ಹೊಣೆಗಾರಿಕೆ ಸಮಿತಿ (ALCO) ಯಲ್ಲಿ ಬ್ಯಾಂಕಿನ ನಿರ್ದೇಶಕರು ಸದಸ್ಯರಾಗಿದ್ದಾರೆ. ಇತ್ತೀಚೆಗೆ ನಡೆದ ರಿಜರ್ವ್ ಬ್ಯಾಂಕಿನ ಪರಿಶೀಲನೆ ಸಮಯದಲ್ಲಿ ನಮ್ಮ ಆಸ್ತಿ ಹೊಣೆಗಾರಿಕೆ ಸಮಿತಿಯನ್ನು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮತ್ತು ಹಿರಿಯ ಅಧಿಕಾರಿಗಳ ಸದಸ್ಯತ್ವದೊಂದಿಗೆ ಪುನರ್ ರಚಿಸಲು ಆದೇಶ ನೀಡಲಾಗಿದೆ. ಈ ಸಮಿತಿಯಲ್ಲಿ ಯಾರು ಸದಸ್ಯರಿರಬೇಕು ಎಂಬ ಬಗ್ಗೆ ಮಾಹಿತಿ ನೀಡಿ.

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಉತ್ತರ ಕನ್ನಡ.

ಉತ್ತರ : ಪಟ್ಟಣ ಸಹಕಾರ ಬ್ಯಾಂಕುಗಳ ಆಸ್ತಿ ಹೊಣೆಗಾರಿಕೆ ಸಮಿತಿಯು ಆಡಳಿತ ಮಂಡಳಿಯ ಉಪಸಮಿತಿಯಲ್ಲಿದೆ. ಆದ್ದರಿಂದ ಈ ಸಮಿತಿಯಲ್ಲಿ

ಪ್ರತಿನಿಧಿಗೂ ಅನ್ವಯವಾಗತಕ್ಕದ್ದು. ಆದರೆ ಅಂತಹ ಅಮಲ್ಜಾರಿ ಕ್ರಮವನ್ನು ಜಾರಿ ಮಾಡುವ ಮೊದಲು ಆ ಕಾನೂನು ಪ್ರತಿನಿಧಿಗೆ ಕಾರಣ ತೋರಿಸುವ ಒಂದು ನೋಟೀಸನ್ನು ಕೊಡತಕ್ಕದ್ದು ಮತ್ತು ಅವನ ಆಕ್ಷೇಪಣೆಗಳನ್ನು ಕೇಳಿಕೊಳ್ಳತಕ್ಕದ್ದು.

2. ಅಂತಹ ಕಾನೂನು ಬದ್ಧ ಪ್ರತಿನಿಧಿಯ ವಿರುದ್ಧ ಅಮಲ್ಜಾರಿ ಕ್ರಮ ಜಾರಿ ಮಾಡುವಾಗ ತೀರ್ಪುಸಾಲಗಾರನ ಆಸ್ತಿಯ ಎಷ್ಟು ಭಾಗವು ಅವನ ಪಾಲಿಗೆ ಬಂದಿದೆಯೋ ಅಷ್ಟಕ್ಕೆ ಮಾತ್ರ ಅವನು ಬದ್ಧನಾಗಿರತಕ್ಕದ್ದು.

17. ತೀರ್ಪಿಗೆ ಮುನ್ನ ಜಪ್ತಿ ಮಾಡುವ ವಿಧಾನ (ನಿಯಮ 47):

1. ಕಲಂ 103ರ ಮೇರೆಗೆ ಆಸ್ತಿಯ ಜಪ್ತಿಯನ್ನು ನಿಯಮ 47ರ ಪ್ರಕಾರ ತೀರ್ಪಿಗೆ ಮುನ್ನ ಜಪ್ತಿಯನ್ನು ನಿಯಮ 36, 37, ಮತ್ತು 38ನೇ ನಿಯಮಗಳಲ್ಲಿ ತಿಳಿಸಿರುವ ರೀತಿಯಲ್ಲಿ ಮಾಡತಕ್ಕದ್ದು.

2. ಉಪನಿಯಮ (1) ರ ಮೇರೆಗೆ ಜಪ್ತಿಯಾದ ಆಸ್ತಿಯ ಮೇಲೆ ಯಾವುದೇ ಹಕ್ಕು ಬೇಡಿಕೆಯು ಮಾಡಲ್ಪಟ್ಟಲ್ಲಿ, ನಿಯಮ 41ರಲ್ಲಿ ತಿಳಿಸಿದ ರೀತಿಯಲ್ಲಿ ಅಂತಹ ಬೇಡಿಕೆಯನ್ನು ತನಿಖೆ ಮಾಡತಕ್ಕದ್ದು.

3. ಉಪನಿಯಮ (1)ರ ಮೇರೆಗೆ ಯಾವುದೇ ಆಸ್ತಿಯು ಜಪ್ತಿಯಾದಲ್ಲಿ ವಸೂಲಾಧಿಕಾರಿಯು ಕೆಳಕಂಡ ಪ್ರಸಂಗಗಳಲ್ಲಿ ಜಪ್ತಿಯನ್ನು ಹಿಂಪಡೆದು ಕೊಳ್ಳಲು ಆದೇಶ ಮಾಡತಕ್ಕದ್ದು.

ಎ) ಆಸ್ತಿಗೆ ಸಂಬಂಧಪಟ್ಟ ವ್ಯಕ್ತಿಯು ಜಪ್ತಿಯ ವೆಚ್ಚವನ್ನು ಸೇರಿ ಅಗತ್ಯವಾದ ಭದ್ರತೆಯನ್ನು ಒದಗಿಸಿದಾಗ; ಅಥವಾ

ಬಿ) ಸಮಾಪನಾಧಿಕಾರಿಯು (ಲಿಕ್ವಿಡೇಟರ್) ಕಲಂ 74(2)(ಬಿ)ರ ಮೇರೆಗೆ ಸಂಬಂಧಪಟ್ಟ ಪಕ್ಷಗಾರನು ಯಾವ ವಂತಿಕೆಯನ್ನೂ ಕೊಡಬೇಕಾದ ದಿಲ್ಲವೆಂದು ನಿರ್ಧರಿಸಿದಾಗ (ಸಾಲದ ಬಗ್ಗೆ ಇರುವ ವಿವಾದವನ್ನು ನಿರ್ಣಯಿಸಲು ಅವರಿಗೆ ಅಧಿಕಾರವಿರುವುದಿಲ್ಲ, ಸಾಲವು ವಂತಿಕೆಯಲ್ಲ); ಅಥವಾ

ಸಿ) ಸಂಬಂಧಪಟ್ಟ ವ್ಯಕ್ತಿಯು ಯಾವುದೇ ಹಣವನ್ನು ಕೊಡಬೇಕಾಗಿಲ್ಲವೆಂದು ಕಲಂ 69(1)ಮೇರೆಗೆ ನಿಬಂಧಕರು ಆದೇಶ ಹೊರಡಿಸಿದಾಗ; ಅಥವಾ

ಡಿ) ಕಲಂ 71(1)ರಲ್ಲಿ ಉಲ್ಲೇಖಿಸಿದ ವಿವಾದವು ಯಾರ ಕೋರಿಕೆಯ ಮೇರೆಗೆ ಆಸ್ತಿಯನ್ನು ಜಪ್ತಿ ಮಾಡಲ್ಪಟ್ಟತ್ತೋ ಆ ಪಕ್ಷಗಾರನ ವಿರುದ್ಧ ನಿರ್ಣಯಿಸಲ್ಪಟ್ಟಾಗ.

4. ಉಪನಿಯಮ (1)ರ ಮೇರೆಗೆ ಮಾಡಲಾದ ಜಪ್ತಿಯು ಸದರಿ ಜಪ್ತಿಗೆ ಸಂಬಂಧಿಸಿದ ವಿವಾದದಲ್ಲಿ ಪಕ್ಷಗಾರರಲ್ಲದ ವ್ಯಕ್ತಿಗಳ ಜಪ್ತಿಗೆ ಮುನ್ನ ಇದ್ದ ಹಕ್ಕುಗಳಿಗೆ ಬಾಧಕವಾಗತಕ್ಕದ್ದಲ್ಲ. ಅಥವಾ ಯಾವ ವ್ಯಕ್ತಿಯ ಆಸ್ತಿ ಜಪ್ತಿ

ನಿರ್ದೇಶಕರುಗಳಿಗೆ ಯಾವುದೇ ಪಾತ್ರವಿರುವುದಿಲ್ಲ. ಮಹಾಮಂಡಳ ತಯಾರಿಸಿದ ಮಾದರಿ ಆಸ್ತಿ ಹೊಣೆಗಾರಿಕೆ ಸಮಿತಿಯ ನೀತಿಯಲ್ಲಿ ಸಮಿತಿಯ ಸದಸ್ಯರ ಬಗ್ಗೆ ಉಲ್ಲೇಖವಿದೆ. ಈ ಕೆಳಗಿನವರು ಸಮಿತಿಯ ಸದಸ್ಯರಾಗಬಹುದು.

1. ವ್ಯವಸ್ಥಾಪಕ ನಿರ್ದೇಶಕ / ಮುಖ್ಯಕಾರ್ಯನಿರ್ವಹಣಾಧಿಕಾರಿ
2. ಹಿರಿಯ ಮ್ಯಾನೇಜರ್ / ಮ್ಯಾನೇಜರ್, ಪ್ರಧಾನ ಕಛೇರಿ.
3. ಶಾಖೆಗಳಿಂದ ಇಬ್ಬರು ವ್ಯವಸ್ಥಾಪಕರು.
4. ಮಾಹಿತಿ ತಂತ್ರಜ್ಞಾನ ಮುಖ್ಯಸ್ಥ.

02. ನಮ್ಮ ಬ್ಯಾಂಕಿನ ಸುರಕ್ಷಿತ ಠೇವಣಿ ಲಾಕರ್ (Safe deposit Locker) ಗಳನ್ನು ನಮ್ಮ ಬ್ಯಾಂಕಿನ ಸಿಬ್ಬಂದಿ ಅವರ ಸಂಗಾತಿ (Spouse)ಗಳಿಗೆ ನೀಡಬಹುದೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಶಿವಮೊಗ್ಗ ಜಿಲ್ಲೆ.

ಉತ್ತರ: ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅನ್ವಯವಾಗುವಂತೆ ಸಾಮಾನ್ಯ ನಿಯಮಗಳೊಂದಿಗೆ ತಮ್ಮ ಸಿಬ್ಬಂದಿ ಮತ್ತು ಅವರ ಸಂಗಾತಿಗಳಿಗೆ ಸುರಕ್ಷಿತ ಠೇವಣಿ ಲಾಕರ್‌ಗಳನ್ನು ನೀಡುವಲ್ಲಿ ಯಾವುದೇ ನಿರ್ಬಂಧವಿಲ್ಲ.

ಮಾಡಲ್ಪಟ್ಟಿದೆಯೋ ಆ ವ್ಯಕ್ತಿಯ ವಿರುದ್ಧ ಯಾವುದೇ ಡಿಕ್ರಿಯನ್ನು ಪಡೆದ ಯಾವುದೇ ವ್ಯಕ್ತಿಯು ಅಂಥಹ ಡಿಕ್ರಿಯ ಅಮಲ್ಜಾರಿಯಲ್ಲಿ ಜಪ್ತಿಯಾಗಿರುವ ಆಸ್ತಿಯನ್ನು ಮಾರಾಟ ಮಾಡಿಕೊಳ್ಳಲು ಈ ಜಪ್ತಿಯು ಅಡ್ಡ ಬರತಕ್ಕದ್ದಲ್ಲ.

5. ಈ ನಿಯಮದಲ್ಲಿ ತಿಳಿಸಿರುವಂತೆ ಆಸ್ತಿಯು ಜಪ್ತಿಯಾಗಿರುವಾಗ ಮತ್ತು ಯಾವ ವ್ಯಕ್ತಿಯ ಆಸ್ತಿಯು ಜಪ್ತಿಯಾಗಿರುವುದೋ ಅಂಥ ವ್ಯಕ್ತಿಯ ವಿರುದ್ಧ ಆನಂತರ ಡಿಕ್ರಿ ಮಾಡಲ್ಪಟ್ಟಿದ್ದಲ್ಲಿ ಅಂಥ ಡಿಕ್ರಿಯನ್ನು ಅಮಲ್ಜಾರಿಯಲ್ಲಿ ತರುವಾಗ ಆಸ್ತಿಯ ಮರು ಜಪ್ತಿಗಾಗಿ ಅರ್ಜಿಹಾಕುವ ಅವಶ್ಯಕವಿರತಕ್ಕದ್ದಲ್ಲ. ನ್ಯಾಯಾಲಯದ ತೀರ್ಪು: ನಿಯಮ 47ರಡಿಯಲ್ಲಿ ತೀರ್ಪು ಕೊಡುವ ಮುನ್ನ ಆಸ್ತಿಯನ್ನು ಜಪ್ತಿ ಮಾಡುವ ವಿಧಾನವನ್ನು ಕೊಡಲಾಗಿದೆ.ನಿಯಮ 36 ನಿರ್ದಿಷ್ಟ ಚರಾಸ್ತಿಯ ಜಪ್ತಿ ಹಾಗೂ ಮಾರಾಟದ ಬಗ್ಗೆ ಸಂಬಂಧಿಸಿದೆ. ನಿಯಮ 37 ಇನ್ನಿತರ ಚರಾಸ್ತಿಯ ಜಪ್ತಿಯ ಬಗ್ಗೆ ಇರುತ್ತದೆ.(ವಿಜಯಾ ಕಾಲೇಜ್ ಟ್ರಸ್ಟ್ / ಕುಮುಟಾ ಸಹಕಾರ ಸಂಘ, ಐ.ಎಲ್.ಆರ್. 1995, ಕೆ.ಎಲ್.ಚೆ 35).

18. ಮಾರಾಟಾಧಿಕಾರಿಗಳಿಗೆ ಕಾಯ್ದೆಯಲ್ಲಿರುವ ರಕ್ಷಣೆ :

ಮಾರಾಟಾಧಿಕಾರಿಗಳಿಗೆ ವಸೂಲಾತಿ ಅಧಿಕಾರಿಯು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 101ನ್ನು ಚಲಾಯಿಸಲು ಅಧಿಕಾರ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರ ಹೊಂದಿದ ಎಲ್ಲಾ ಮಾರಾಟಾಧಿಕಾರಿಗಳು ಕಾಯ್ದೆಯ ಕಲಂ 127(ಎ) ಮತ್ತು ಇಂಡಿಯನ್ ಪೀನಲ್ ಕೋಡ್ (ಐಪಿಸಿ) ಕಲಂ 21ರ ಪ್ರಕಾರ ಸಾರ್ವಜನಿಕ ಸೇವಕರೆಂದು ಪರಿಗಣಿಸಲ್ಪಡುತ್ತಾರೆ.

ಆದ್ದರಿಂದ ಮಾರಾಟಾಧಿಕಾರಿಗಳು ನಿಬಂಧಕರ ಅಧೀನ ಅಧಿಕಾರಿಗಳಾಗಿರುವುದರಿಂದ ಆಸ್ತಿಗಳ ಜಪ್ತಿ ಮತ್ತು ಮಾರಾಟದ ಸಂದರ್ಭದಲ್ಲಿ ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆ ಎಲ್ಲಾ ರೀತಿಯ ರಕ್ಷಣಾ ನೇರವನ್ನು ನೀಡಲೇಬೇಕಾಗುತ್ತದೆ.ಈ ಬಗ್ಗೆ ಕಾಯ್ದೆ ಕಲಂ 128(ಬಿ) ನಲ್ಲಿ ಅವಕಾಶ ಕಲ್ಪಿಸಲಾಗಿದೆ.ಈ ಸಂಬಂಧ ಕಾರ್ಯನಿರ್ವಹಿಸುತ್ತಿರುವಾಗ ಪೊಲೀಸ್ ಇಲಾಖೆಯಿಂದ ನೀಡಿದ ನೆರವಿಗೆ ಪೊಲೀಸ್ ಇಲಾಖೆಗೆ ಯಾವುದೇ ಭತ್ಯೆ / ಶುಲ್ಕ ಕಟ್ಟುವ ಅಗತ್ಯವಿರುವುದಿಲ್ಲ.

ಪೊಲೀಸ್ ಸಹಾಯದ ಬಗ್ಗೆ ಇತ್ತೀಚೆಗೆ ಕರ್ನಾಟಕ ಸರ್ಕಾರದ ಪೊಲೀಸ್ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ., ಬೆಂಗಳೂರು-27 ಇವರ ಮನವಿ ಪತ್ರದ ಮೇರೆಗೆ ಎಲ್ಲಾ ವಲಯ ಪೊಲೀಸ್ ಠಾಣಾಧಿಕಾರಿಗಳಿಗೆ ಒಂದು ಸುತ್ತೋಲೆಯನ್ನು(ಡೈರೆಕ್ಟರ್ ಜನರಲ್ ಮತ್ತು ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್‌ರವರ ಕಛೇರಿ ಸುತ್ತೋಲೆ ಸಂಖ್ಯೆ: ಕಾಮತ್ಸು/ಮಿಶ್ರ/61/2011, ದಿನಾಂಕ 18.02.2012) ಹೊರಡಿಸಿ ಅದರಲ್ಲಿ ಮಾರಾಟಾಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಆದೇಶ ನೀಡಿರುತ್ತಾರೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಗದಗ ಜಿಲ್ಲೆಯ ಐತಿಹಾಸಿಕ ಪರಂಪರೆಯ ಪ್ರಸಿದ್ಧ ಲಕ್ಕುಂಡಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಸಲುವು ಅಲ್ಲಿನ ಗ್ರಾಮಸ್ಥರು ಸಂಕಲ್ಪ ಮಾಡಿದ್ದು, ಇದಕ್ಕಾಗಿ ವಿನೂತನ ಅಭಿಯಾನವೊಂದನ್ನು ಆರಂಭಿಸಿದ್ದಾರೆ. 2 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ನೀಡಿದರೆ 2 ಕೆಜಿ ಸಕ್ಕರೆ, 10 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ನೀಡಿದರೆ 10 ಕೆಜಿ ಸಕ್ಕರೆ ನೀಡುವ ಕುರಿತು ನಿರ್ಧಾರ ಕೈಗೊಂಡಿದ್ದಾರೆ.
- ಹಾವೇರಿ ಜಿಲ್ಲೆಯ ಹೊಸರತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ಗಾಂಧಿ ತತ್ವವನ್ನು ವಿದ್ಯಾರ್ಥಿ ದಿಸೆಯಲ್ಲೇ ಕಲಿಸಲಾಗುತ್ತಿದ್ದು, ಈ ಶಾಲೆಯ ವಿದ್ಯಾರ್ಥಿಗಳು ನೂಲುತ್ತಾರೆ, ಗದ್ದೆಯಲ್ಲಿ ದುಡಿಯುತ್ತಾರೆ, ಸಾವಯವ ಗೊಬ್ಬರ ತಯಾರಿಸುತ್ತಾರೆ. ಹತ್ತಿ, ಮೆಕ್ಕೆಜೋಳ ಹಾಗೂ ಇತರೆ ತರಕಾರಿಗಳನ್ನು ಬೆಳೆಯುತ್ತಾರೆ. ಇದೀಗ ರಾಜ್ಯ ಸರ್ಕಾರ, ಪ್ರತಿವರ್ಷ ನೀಡುವ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯನ್ನು ಗುರಿಸಿ ಸನ್ನಾನಿ ಗೌರವಿಸಿದೆ.
- ರಾಜ್ಯದ ಉಭಯಚರಗಳ ಎಲ್ಲಾ ಮಾಹಿತಿಯನ್ನು ರಾಜ್ಯದ ಸಂಶೋಧಕರ ತಂಡ ಕ್ರೋಢೀಕರಿಸಿದ್ದು, ಕರ್ನಾಟಕದಲ್ಲಿ 2015 ರಲ್ಲಿ 92 ಜಾತಿಯ ಉಭಯಚರ ಜಾತಿಗಳು ಇದ್ದವು. 2024 ರಲ್ಲಿ ಈ ಪ್ರಮಾಣ 102

ಕೈ ಏರಿದೆ ಎಂದು ಅವರು ಕಂಡುಕೊಂಡಿದ್ದು, 102 ಜಾತಿಗಳ ಪೈಕಿ 31 ಪ್ರಭೇದಗಳು ಅಳಿವಿನಂಚಿನಲ್ಲಿರುವ ಪ್ರಭೇದಗಳಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

- 1979ರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 15 ಎಕರೆ ಜಾಗದಲ್ಲಿ ಸ್ಥಾಪನೆಯಾದ ಕರ್ನಾಟಕ ಜಾನಪದ ಪರಿಷತ್ತು ನಿರ್ಮಿಸಿರುವ 'ಜಾನಪದ ಲೋಕ' ವಿಶಿಷ್ಟ ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ಈ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ ಘೋಷಿಸಿದೆ.
- ರಾಜ್ಯದ ನಗರಾಭಿವೃದ್ಧಿ ಇಲಾಖೆಯು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲು ಸಮ್ಮತಿ ನೀಡಿದೆ.
- ಥಾಯ್‌ಲ್ ರಾಜಧಾನಿ ಬ್ಯಾಂಕಾಕ್ ಹೊರವಲಯದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ 44 ಜನ ಪ್ರಯಾಣಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಶಿಕ್ಷಕರು ಸೇರಿದಂತೆ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ದಿವ್ಯ ಚೇತನಗಳಿಗೆ ತಲೆಬಾಗುವೆ : ಕಳೆದ ಸಂಚಿಕೆಯ ಸಂಪಾದಕೀಯದಲ್ಲಿ ಎರಡು ದಿವ್ಯ ಚೇತನಗಳ ಬಗ್ಗೆ ಬರೆಯುತ್ತಾ... ಯಾರು ಲೋಕದ ಹಿತಕ್ಕಾಗಿ ತಮ್ಮನ್ನು ತಾವೇ ಅರ್ಪಿಸಿಕೊಳ್ಳುತ್ತಾರೋ ಅವರು ಸಾವಿನ ಆಚೆಗೂ ಉಳಿಯುತ್ತಾರೆ, ಮುಂದಿನ ಜನಾಂಗವೂ ಅವರನ್ನು ಸ್ಮರಿಸುತ್ತದೆ ಎನ್ನುವ ಮಾತುಗಳು ಸದಾ ಕಾಲ ಸ್ಮರಿಸಬೇಕಾದುದಾಗಿದೆ. ಸಂಪಾದಕೀಯ ಮನನೀಯ. ಇಂತಹ ದಿವ್ಯ ಚೇತನಗಳಿಗೆ ತಲೆಬಾಗುವೆ.

► ಪಿ.ಕೆ. ರಾಘವೇಂದ್ರ ಭಟ್, ಹಾಸನ

ಶ್ಲಾಘನೀಯವಾದುದು : ನಮ್ಮ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳು ಕೆಲ ವರ್ಷಗಳಿಂದ ತಮ್ಮ ಸದಸ್ಯರಿಗೆ ಉತ್ತಮ ಡಿವಿಡೆಂಡ್ ನೀಡುತ್ತಿರುವುದು ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ, ರಾಷ್ಟ್ರೀಕೃತ ಬ್ಯಾಂಕಿಗೆ ಸರಿಸಮನಾಗಿ ಡಿಜಿಟಲ್ ಬ್ಯಾಂಕಿಂಗ್ ತಂತ್ರಜ್ಞಾನದೊಂದಿಗೆ ಯುಪಿಐ ಸೌಲಭ್ಯವನ್ನು ಅಳವಡಿಸಿಕೊಂಡು ಗ್ರಾಹಕ ಸ್ನೇಹ ಸೇವೆ ನೀಡುತ್ತಿವೆ ಹಾಗೂ ಉತ್ತಮ ಲಾಭಗಳಿಸಿರುವುದು ಶ್ಲಾಘನೀಯವಾದುದು.

► ಗುರುಪ್ರಸಾದ್ ವಿ.ಕೆ., ಬಳ್ಳಾರಿ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.